

ಮೈಸೂರು ಅರಮನೆಯ ಆಹಾರ ಪದ್ಧತಿ ಮತ್ತು ಸಂಸ್ಕೃತಿ: ಒಂದು ನೋಟ

ರಾಮಚಂದ್ರ.¹

ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವು ಒಂದು ಆದಿಕಾಲದಿಂದಲೂ ಮಾನವಕುಲವು ಹೆಚ್ಚು ಹೋರಾಟ ನಡೆಸಿದ್ದೇ ಆಹಾರಕ್ಕಾಗಿ ಎಂಬುದನ್ನು ಅನೇಕ ಅಧ್ಯಯನಗಳು ಈಗಾಗಲೇ ಗುರುತಿಸಿರುವುದನ್ನು ಕಾಣಬಹುದು. ಅವಿಂದ ವಿಶ್ವದಲ್ಲಿ ಜನ್ಮವನ್ನು ಪಡೆದು ಬದುಕನ್ನು ತಮ್ಮದೇ ಆದಂತಹ ರೀತಿಯಲ್ಲಿ ಕಟ್ಟಿಕೊಂಡಿರುವ ಪ್ರತಿಯೊಬ್ಬ ಮಾನವರು ಕೂಡ ನಾಗರಿಕರಾದಂತೆಲ್ಲಾ ತಾವು ಪ್ರತಿನಿತ್ಯವೂ ಸೇವಿಸುವ ಆಹಾರ ಸಂಬಂಧಿತ ಅಡುಗೆಯಲ್ಲಿ ರುಚಿ, ಶುಚಿ, ಕ್ರಮಬದ್ಧತೆ ಮತ್ತು ಕಲಾತ್ಮಕತೆಯಂತಹ ಅಂಶಗಳು ಹೆಚ್ಚು ಹೆಚ್ಚು ಮೇಲ್ಮೈದವು. ಆದ್ದರಿಂದಲೇ ಭೂಮಂಡಲದಲ್ಲಿನ ಜನರು ಏನು ತಿನ್ನತ್ತಾರೆ ಎಂಬುದು ಅವರು ಅನುಸರಿಸುವ ಧರ್ಮ, ಆಚರಿಸುವ ಆಚರಣೆಗಳು, ರೂಢಿಸಿಕೊಂಡಿರುವ ಪದ್ಧತಿಗಳು, ಸಂಪ್ರದಾಯಗಳು ಮತ್ತು ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ಸ್ಥಿತಿಯಿಂದಲೇ ಹೆಚ್ಚು ಪ್ರಭಾವಿತ ಆಗಿರುವುದು ಕಂಡುಬರುತ್ತದೆ. ಹಾಗಾಗಿಯೇ ಪ್ರತಿಯೊಬ್ಬ ಮಾನವನ ಜೀವನಶೈಲಿ, ಆಚರಣೆಗಳು, ನಂಬಿಕೆ ವ್ಯವಸ್ಥೆಗಳು, ಮೌಲ್ಯಗಳು ಮತ್ತು ಕುಟುಂಬದ ಜೀವನ, ಆದರೆ ನೆಲೆ - ಹಿನ್ನಲೆ ಮತ್ತು ವಂಶಾವಳಿಗಳು ಸಹ ಆಹಾರದ ಮೇಲೆ ಅಪಾರವಾಗಿ ಪ್ರಭಾವ ಬೀರುತ್ತವೆ. ಇದೆಲ್ಲವೂ ಪ್ರಪಂಚದ ಒಂದು ಸಂಸ್ಕೃತಿಯನ್ನು ಇನ್ನೊಂದು ಸಂಸ್ಕೃತಿಯಿಂದ ಪ್ರತ್ಯೇಕಿಸುತ್ತದೆ.

ಮಾನವ ನಿರ್ಮಿತ ಜಗತ್ತಿನಲ್ಲಿ ವಿವಿಧ ರೀತಿಯಲ್ಲಿನ ಆಹಾರ ಸಂಸ್ಕೃತಿಗಳಿವೆ. ಅದರಲ್ಲಿಯೂ ಪ್ರಥಾನವಾಗಿ ನಮ್ಮ ಭಾರತ ದೇಶದ ಆಹಾರ ಸಂಸ್ಕೃತಿಯು ವಿಶಿಷ್ಟವಾಗಿದೆ. ಏಕೆಂದರೆ, ಭಾರತೀಯ ಮಸಾಲೆಗಳು ಮತ್ತು ಸುವಾಸನಗಳ ಸಮೃದ್ಧಿ ಮತ್ತು ಇದು ಯಾವುದೇ ಆಹಾರಕ್ಕೆ ನೀಡುವ ಸುವಾಸನೆಯ ಜೀವಾರ್ಥವು ಭಾರತೀಯ ಆಹಾರವನ್ನು ಇತರ ಪ್ರಪಂಚದ ಪಾಕಪದ್ಧತಿಗಳಲ್ಲಿ ಮೆಚ್ಚಿಸಬಹುದಾಗಿ ಮಾಡುತ್ತದೆ. ಇದಲ್ಲದೇ ಇದು ಕಟ್ಟು ನಿಟ್ಟಾದ ಸಸ್ಯಾಹಾರಿ ಆಹಾರಕ್ಕೆ ಬಂದಾಗ ತುಂಬಾ ವೈವಿಧ್ಯತೆ ಮತ್ತು ಪರಿಮಳವನ್ನು ನೀಡುವಂತಹ ಏಕೈಕ ಪಾಕಪದ್ಧತಿಯಾಗಿದೆ. ಇದೇ ಅಲ್ಲದೇ, ದೇಶದ ಅಗಾಧತೆ ಮತ್ತು ಅದರ ವೈವಿಧ್ಯತೆಯಿಂದಾಗಿ ಆಹಾರವು ಪ್ರತಿ 500 ಕಿಲೋಮೀಟರ್‌ಗೆ ಬದಲಾಗುತ್ತದೆ.

¹.ಸಂಶೋಧಕರು,ಜಾನಪದ ಅಧ್ಯಯನ ವಿಭಾಗ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ, ಮಾನಸಿಕಗಂಗೋತ್ತಿ,ಮೈಸೂರು.

ಭಾರತದಲ್ಲಿ ಹೆಚ್ಚು ಜನಾಂಗೀಯ, ಪ್ರಾದೇಶಿಕ ಮತ್ತು ಬೀದಿ ಆಹಾರಗಳಿವೆ ಎಂಬುದನ್ನು ಗುರುತಿಸಬಹುದು.

ಆಹಾರವೆಂದರೆ; ಹೊಟ್ಟೆ ತುಂಬಿಸಿಕೊಳ್ಳಲು ತಿನ್ನುವುದವೇ ಅಲ್ಲ. ಇದು ಪ್ರಜ್ಞೆ, ಪ್ರೀತಿ, ಗಮನ ಮತ್ತು ಶ್ರಮದಿಂದ ಅದನ್ನು ವಿರೋದಿಸಲಾಗುತ್ತದೆ. ಗಂಟೆಗಳ ಅಥವಾ ದಿನಗಳ ಮುಂಚೆಯೇ ತಯಾರಿಸಿ, ತಾಳ್ಳೆಯಿಂದ ಬೇಯಿಸಿ ಮತ್ತು ಪ್ರೀತಿಯಿಂದ ಬಡಿಸಲಾಗುತ್ತದೆ. ಅದು ಹೇಗೆ ಹೊರಹೊಮ್ಮೆತ್ತದೆ ಮತ್ತು ಅದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜನರು ಅಡುಗೆ, ಪದಾರ್ಥಗಳು, ಮಾರಾಟದ ಮಾರುಕಟ್ಟೆಗಳು, ಉತ್ಪನ್ನಗಳು, ಪಾಕ ಸಂಬಂಧಿತ ವಿಧಾನಗಳು, ರಸೋಧರಂಟ್‌ಗಳು, ಕೃಷಿ ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಬಂಧವನ್ನು ಹೊಂದಿರುತ್ತಾರೆ.

ಆಹಾರವು ಪ್ರಪಂಚದಾದ್ಯಂತದ ಯಾವುದೇ ಅಲ್ಲಿನ ಆಹಾರ ಸಂಸ್ಕೃತಿಯ ಮೂಲಾಧಾರವಾಗಿದೆ. ಬಡತನ ಮತ್ತು ಯುದ್ಧದಂತಹ ಕಷ್ಟದ ಸಮಯದಲ್ಲಿ, ಎಷ್ಟೇ ಕಡಿಮೆಯಾದರೂ, ಆಹಾರವು ಜನರಿಗೆ ಮತ್ತೆ ಮತ್ತೆ ಸಾಂಕ್ಷೇಪಿಕ ನೀಡುತ್ತದೆ. ಬಡವರ ಆಹಾರವೆಂದು ಪರಿಗಣಿಸಲ್ಪಟ್ಟದ್ದು, ಈಗ ಪ್ರಪಂಚದಾದ್ಯಂತ ಪ್ರಸಿದ್ಧವಾದ ಆರಾಮದಾಯಕ ಆಹಾರ ಭಕ್ತಿವಾಗಿದೆ. ಒಂದು ಪೀಠಿಗೆಯಿಂದ ಮತ್ತೊಂದು ಪೀಠಿಗೆ ರವಾನಿಸಲಾದ ಆಹಾರ ಪಾಕವಿಧಾನಗಳು ಕುಟುಂಬಗಳು ಮತ್ತು ಅವರ ವಂಶಾವಳಿಗಳ ಗುರುತಾಗಿವೆ. ಆಚರಣೆಗಳು, ಸಂಪ್ರದಾಯಗಳು ಮತ್ತು ಸಂದರ್ಭಗಳನ್ನು ಆಚರಿಸಲು ಬೇಯಿಸಿದ ಆಹಾರಗಳು ಈಗ ಶ್ರೀಮಂತ ಇತಿಹಾಸದ ಭಾಗವಾಗಿದೆ. ಇದು ಅವರ ಗುರುತನ್ನು ರೂಪಿಸುತ್ತದೆ. ಸಂಸ್ಕೃತಿಗೆ ಇದು ಮುಖ್ಯವಾಗುತ್ತದೆ. ಅದು ಅವರ ಸಂಸ್ಕೃತಿಯಾಗುತ್ತದೆ.

ಆಹಾರವು ಒಂದು ಬಗೆಯಲ್ಲಿನ ಉಡುಗೊರೆಗಾಗಿ ಎಂದು ಪ್ರಸಿದ್ಧವಾಗಿದೆ. ಇದು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ನಮಗೆ ಆಧಾರವನ್ನು ಒದಗಿಸುತ್ತದೆ. ಇದು ಕೇವಲ ಸರಳ ಪೋಷಣೆಗಿಂತ ಹೆಚ್ಚು; ಆಹಾರವನ್ನು ಹಂಚಿಕೊಂಡಾಗ ಮತ್ತು ಉಡುಗೊರೆಯಾಗಿ ಜನರು, ಸಮಾಜಗಳು ಮತ್ತು ರಾಷ್ಟ್ರಗಳನ್ನು ಹತ್ತಿರ ತರುತ್ತದೆ. ಯಾರೊಬ್ಬರೊಂದಿಗೆ ಬ್ರೇಡ್ ಮುರಿಯಲು ಎಂಬ ಅಭಿವೃತ್ತಿ ಅಕ್ಷರತಃ ಹೆಚ್ಚು ಸಾಂಕೇತಿಕವಾಗಿದೆ. ಬ್ರೇಡ್ ಈಗ ಹೇಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಗಟ್ಟಿಯಾಗಿದ್ದ ಹಳೆಯ ಕಾಲದಿಂದ ಬಂದಿದೆ. ಅದರ ಕಾರಣ ಮತ್ತು ಪರಿಣಾಮವಾಗಿ, ಜನರು ಅದನ್ನು ತಿನ್ನಲು ಕೇವಲ ಹರಿದು ಹಾಕುವ ಬದಲು ಅದನ್ನು ಮುರಿಯಬೇಕಾಯಿತು. ಇದು ವಿಂಡಿತವಾಗಿಯೂ ಯಾರೊಂದಿಗಾದರೂ ಉಟವನ್ನು ಹಂಚಿಕೊಳ್ಳುವುದು ಎಂದರ್ಥವೇ ಆಗಿರುತ್ತದೆ. ಹಾಗಾಗಿಯೇ ಅದು ಅದನ್ನು ಮೀರಿದೆ ಎಂಬುದು ತಿಳಿದುಬರುತ್ತದೆ. ಉಟವಾದ ಮೇಲೆ ಯಾರೊಂದಿಗಾದರೂ ಭಾವನಾತ್ಮಕ ಸಂಬಂಧ, ಬಾಂಧವ್ಯವನ್ನು ಹಂಚಿಕೊಳ್ಳುವುದು ಎಂದರ್ಥ. ಶತಮಾನಗಳಿಂದ ಆಹಾರ, ಎಲ್ಲಾ ಅನಂತರ ಜನರನ್ನು ಒಟ್ಟಿಗೆ ತರುತ್ತಿದೆ.

ಆಹಾರ ವ್ಯವಸ್ಥೆಯು ಆಹಾರದ ಉತ್ಪಾದನೆ, ಬಳಕೆ ಮತ್ತು ವಿತರಣೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಚಟುವಟಿಕೆಗಳು ಮತ್ತು ಪ್ರಕ್ರಿಯೆಗಳ ಸಂಕೀರ್ಣ ಜಾಲವಾಗಿದೆ. ಅದರ ಪ್ರಧಾನವಾಗಿ ಆಹಾರ ವ್ಯವಸ್ಥೆಗಳು ಸೇರಿವೆ ಎಂಬುದು ಕಂಡುಬರುತ್ತದೆ. ಆಹಾರ ವ್ಯವಸ್ಥೆಗಳು ಎಂಬ ಪದವು ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವುದಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಮತ್ತು ಚಟುವಟಿಕೆಗಳನ್ನು ಸೂಚಿಸುತ್ತದೆ. ಅದರಲ್ಲಿ ಬಹುಮುಖ್ಯವಾಗಿ; ಆರ್ಥಿಕ, ಆರೋಗ್ಯ ಮತ್ತು ಪರಿಸರದ ಫಲಿತಾಂಶಗಳನ್ನು ಒಳಗೊಂಡಂತೆ ಅವುಗಳ ಪರಿಣಾಮಗಳನ್ನು ಸೂಚಿಸುತ್ತದೆ. ಆಹಾರ ವ್ಯವಸ್ಥೆ ಎಂಬ ಪರಿಕಲ್ಪನೆಯು ಕೃಷಿ ಮತ್ತು ಆಹಾರ ಉತ್ಪಾದನೆಯ ಕಲ್ಪನೆಗಳಿಗೆ ವ್ಯತೀರ್ಿಕ್ತವಾಗಿದೆ ಮತ್ತು ಕೃಷಿಯಿಂದ ಟೇಬಲ್‌ಗೆ ಸರಳವಾದ ರೇಖೀಯ ಸರಪಳಿಯಾಗಿ ಬಳಕೆಯಾಗುತ್ತದೆ. ಆಹಾರ ವ್ಯವಸ್ಥೆಗಳು ಬದಲಾಗಿ ಕೃಷಿ ಮತ್ತು ಆಹಾರ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲಾ ಒಳಹರಿವು ಮತ್ತು ಉತ್ಪನ್ನಗಳನ್ನು ಒಳಗೊಂಡಿರುವ ಸಂಕೀರ್ಣ ಜಾಲಗಳಾಗಿವೆ.

ಸಾಂಸ್ಕೃತಿಕ ಪರಂಪರೆಯು ತಲೆಮಾರುಗಳಿಂದ ತಿನ್ನುವ ಆಹಾರವು ಒಂದು ಪ್ರದೇಶ, ಪ್ರಾಂತ್ಯ, ರಾಜ್ಯ ಅಥವಾ ದೇಶವನ್ನು ಆನಂದಿಸುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗುತ್ತದೆ. ಒಂದು ದೇಶ ಅಥವಾ ಭೂಮಿಯನ್ನು ಪ್ರೆಬಿಲ ರಾಜಕೀಯ ಶಕ್ತಿಗಳು ವಶಪಡಿಸಿಕೊಂಡಾಗ, ಅದರ ಸಂಪ್ರದಾಯಗಳು, ಜನರು ಮತ್ತು ಆಹಾರಗಳು. ನಿಸ್ಸಂಶಯವಾಗಿ, ಶಕ್ತಿಗಳು ತಮ್ಮೊಂದಿಗೆ ತಮ್ಮದೇ ಆದ ಆಹಾರವನ್ನು ತರುತ್ತವೆ ಮತ್ತು ಆ ಸ್ಥಳದ ಗುರುತಾಗಿರುವ ಅಧಿಕೃತ ಭಕ್ತಿಗಳನ್ನು ಅಳಿಸಲು ಅಥವಾ ಮಾರ್ಚಡಿಸಲು ಪ್ರಯತ್ನಿಸುತ್ತವೆ.

ಆಹಾರ ಸಂಸ್ಕೃತಿಯು ಸಾಮೂಹಿಕ ಅಭ್ಯಾಸಗಳು, ಆಚರಣೆಗಳು, ನಂಬಿಕೆಗಳು, ಮೌಲ್ಯಗಳು, ಜೀವನಶೈಲಿ ಮತ್ತು ಆಹಾರವನ್ನು ಉತ್ಪಾದಿಸುವ, ಸಂಗ್ರಹಿಸುವ ಮತ್ತು ಸೇವಿಸುವ ಅಭ್ಯಾಸಗಳು. ಇದು ಜನರು ವಾಸಿಸುವ ಮತ್ತು ಅನುಭವಿಸುವ ವಿಧಾನವನ್ನು ರೂಪಿಸುತ್ತದೆ. ಇದು ಅವರ ವ್ಯಕ್ತಿತ್ವ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಆಹಾರವು ನಮ್ಮನ್ನು ವ್ಯಾಖ್ಯಾನಿಸುತ್ತದೆ ಮತ್ತು ನಮ್ಮ ಕುಟುಂಬಗಳು, ಸಮಾಜಗಳು ಮತ್ತು ದೊಡ್ಡ ದೇಶಗಳೊಂದಿಗೆ ಸಂಪರ್ಕವನ್ನು ರೂಪಿಸಲು ಸಹಾಯ ಮಾಡುತ್ತದೆ. ಕಾಲಕಾಲಕ್ಕೆ ಅನುಸರಿಸುವ ಸಂಪ್ರದಾಯಗಳು ನಮ್ಮ ಆಹಾರ ಆಚರಣೆಗಳ ಭಾಗವಾಗಿದೆ. ಆಹಾರದ ನೆನಪುಗಳು ಜನರು ವಲಸೆ ಹೋದಲ್ಲಿಲ್ಲಾ ತಮ್ಮ ತಲೆಮಾರುಗಳ ಕುಟುಂಬದ ಪಾಕವಿಧಾನಗಳನ್ನು ತಮ್ಮೊಂದಿಗೆ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಆಹಾರವು ಸಂಪರ್ಕಸುವಾಗ ಅದು ಜನರ ನಡುವೆ ವಿಭಜನೆಯನ್ನು ಉಂಟುಮಾಡಬಹುದು ಮತ್ತು ಬಿರುಕು ಉಂಟುಮಾಡಬಹುದು. ಬಡತನ ಮತ್ತು ಅರ್ಥಶಾಸ್ತ್ರವು ಆಹಾರದ ವಿಷಯಕ್ಕೆ ಬಂದಾಗ ಖಂಡಿತವಾಗಿಯೂ ಸಾಮಾಜಿಕ ವರ್ಗಗಳನ್ನು ಸೃಷ್ಟಿಸುತ್ತದೆ. ವಿಜಯಗಳು ಮತ್ತು ವಸಾಹತುಶಾಹಿಗಳು

ನಾವು ಈಗ ತಿನ್ನುವ ಆಹಾರದ ಮೇಲೆ ಪ್ರಭಾವ ಬೀರುತ್ತವೆ. ಪ್ರಪಂಚದಾದ್ಯಂತ ಘಾಸ್ಟ್ ಪ್ರಡ್ ಸರಪಳಿಗಳು ಜಾಗತೀಕರಣದ ಪರಿಣಾಮವಾಗಿದೆ. ಪ್ರಪಂಚದಾದ್ಯಂತದ ಪ್ರೇಂಟ್, ಸ್ವಾನಿಷ್, ಇಟಾಲಿಯನ್, ಚೈನೀಸ್, ಜಪಾನೀಸ್, ಭಾರತೀಯ ಮತ್ತು ಅಮೇರಿಕನ್ ಎಂಬಂತಹ ಹಲವು ಹತ್ತು ಜನಪ್ರಿಯ ಆಹಾರ ಸಂಸ್ಕೃತಿಗಳಿರುವುದು ಕಂಡುಬರುತ್ತದೆ.

ಕೆಲವು ನೆಚ್ಚಿನ ಆಹಾರಗಳನ್ನು ಕುಟುಂಬದ ನೆನಪುಗಳೊಂದಿಗೆ ಸಂಯೋಜಿಸಬಹುದು. ಏಕೆಂದರೆ, ಪೌಷ್ಟಿಕಾಂಶವು ಆಹಾರಕ್ಕೆ ಒಮ್ಮೆಸ್ವಷ್ಟವಾಗಿ ಮುಖ್ಯವಾಗಿದೆ. ಆದರೆ, ಇದು ಇತರ ರೀತಿಯಲ್ಲಿ ಮಾನವರಿಗೆ ಅಥವಾ ಮಾನವರಾಗಿದೆ. ಅದರ ಬಗೆಗೆ ಯೋಚಿಸಿ ನಮ್ಮ ಆಹಾರವನ್ನು ಬೇಯಿಸುವ ಏಕೆಕ ಸಸ್ತನಿಗಳು ಮಾನವರು. ಇದು ಪ್ರತಿಯೊಬ್ಬ ಮಾನವನ ಮೋಷಕಾಂಶಗಳ ಬಳಕೆಯನ್ನು ಹೆಚ್ಚು ವಿಭಿನ್ನಗೊಳಿಸುತ್ತದೆ.

ಭಾರತದಲ್ಲಿನ ರಾಜಪ್ರಭುತ್ವದ ರಾಜ್ಯಗಳ ಆಹಾರ ಸಂಸ್ಕೃತಿಯು ಅದರ ವಿಶಿಷ್ಟ ರುಚಿಗಳು, ಅದ್ವಾರಿ ಭೋಜನಗಳು ಮತ್ತು ರಹಸ್ಯ ಪಾಕವಿಧಾನಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಪ್ರಸ್ತುತ ಅಧ್ಯಯನದಲ್ಲಿ ಮೈಸೂರು ಅರಮನೆಯ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಮಾದರಿಯನ್ನು ಅವಲೋಕಿಸುವ ಕಾರ್ಯವನ್ನು ಈ ಮುಂದಿನಂತೆ ಕೈಗೊಳ್ಳಲಾಗಿದೆ. ರಾಜ, ಅವನ ಕುಟುಂಬ, ಅವನ ಮಂತ್ರಿಮಂಡಲದ ಆದಿಯಾಗಿ ಎಲ್ಲರನ್ನೂ ಉಂಟದ ವಿಚಾರದಲ್ಲಿ ಸೌಹಾದರ್ಯಮುತ್ವವಾಗಿ ಮೈಸೂರು ಒಡೆಯರು ನಡೆಸಿಕೊಳ್ಳುತ್ತಾ ಬಂದಿದ್ದಾರೆ. ಬಂಧು - ಬಾಂಧವರನ್ನು, ಸಾಮಂತರನ್ನು, ಭಟರನ್ನು, ಆಶ್ರಿತರನ್ನು, ಮಿಶ್ರರನ್ನು, ಗೀತಾವಾದ್ಯ ವಿಶಾರದರನ್ನು ಕರೆಸಿ ಅವರವರಿಗೆ ಯೋಗ್ಯವಾದ ಸ್ಥಳದಲ್ಲಿ ಕೂರಿಸಿ ಭೋಜನ ವ್ಯವಸ್ಥೆ ಮಾಡಿಸುತ್ತಿದ್ದರು. ಅರಸ, ಮಕ್ಕಳು, ಮೊಮ್ಮೆಕ್ಕಳು, ಮರಿಮಕ್ಕಳ ಜೊತೆ ಉಂಟ ಮಾಡಬೇಕು. ಭೋಜ್ಯ, ಭಕ್ತೀ, ಪೇಯ, ಲೇಹ್ಯ ಮತ್ತು ಜೋಷ್ ಈ ಏದು ವಿಧವಾದ ಮತ್ತು ಪದ್ಯಕರವಾದ ಭೋಜನವನ್ನು ಅರಸ ಮಾಡಬೇಕು. ರಕ್ತಶಾಲಿ, ಮಹಾಶಾಲಿ, ಗಂಧಶಾಲಿ, ಕಲಿಂಗ, ಮುಂಡಶಾಲಿ, ಸೂಕ್ತಶಾಲಿ ಮತ್ತು ಸಷ್ಟಿಶಾಲಿ ಇಂತಹ ಅಕ್ಕಿಗಳ ಅನ್ವಯನ್ನು ಉಪಯೋಗಿಸಬೇಕು ಎಂದು ಭೋಜನ ಕುಶಾಹಲ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಕೆಂಪಾಗಿರುವುದು ರಕ್ತಶಾಲಿ, ದೊಡ್ಡದಾಗಿರುವುದು ಮಹಾಶಾಲಿ, ಸುವಾಸನೆ ಇರುವುದು ಗಂಧಶಾಲಿ, ಕಳಿಂಗದೇಶದಲ್ಲಿ ಬೆಳೆದದ್ದು ಕಳಿಂಗಕ, ಮೂಲ ಇಲ್ಲದ್ದು ಮುಂಡಶಾಲಿ, ಆಕಾರದಲ್ಲಿ ದೊಡ್ಡದು ಸ್ಲೂಲಶಾಲಿ, ಸಣ್ಣಗಿರುವುದು ಸೂಕ್ತಶಾಲಿ, ಎರಡು ತಿಂಗಳಲ್ಲಿ ಬೆಳೆಯುವುದು ಸಷ್ಟಿ ಎಂದು ಅದೇ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ರಾಜಮಹಾರಾಜರು ಇಂತಹ ಆಹಾರವನ್ನು ಸೇವಿಸುತ್ತಿದ್ದರೆಂಬುದು ಇದರಿಂದ ವೇದ್ಯವಾಗುತ್ತದೆ. ಮೈಸೂರು ಮಹಾರಾಜರು ಇದರಿಂದ ಹೊರತಲ್ಲ.

ಅರಮನೆಯಲ್ಲಿ ರಾಜರಾದಿಯಾಗಿ ಅವರವರ ಸ್ಥಾನಮಾನಕ್ಕೆ ತಕ್ಷಂತೆ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಮೊದಲಿಂದಲೂ ಬಂದಿರುವ ಸಂಪ್ರದಾಯ. ಆನಂತರ ತಾಜಾ ಕುದಿಬಾಳೆ ಎಲೆಗಳನ್ನಿರಸಿ ಒಂದೊಂದು ದೊನ್ನೆಯನ್ನಿಟ್ಟು ನೀರುಕೊಟ್ಟು ಅಷ್ಟವಿದಾರ್ಚನೆ ಮಾಡಿಸುತ್ತಾರೆ. ಬಾಣಸಿಗರು ಎಲೆಯಲ್ಲಿ ಅಗಸೆ, ಅಂಬಟೆ, ಅರನೆಲ್ಲಿಯಂತಹ ಉಪ್ಪಿನಕಾಯಿಗಳು, ಕಂಚಿಕಾಯಿ, ಕಿತ್ತಳೆ, ಮಾದಲ, ಶುಂಭಿಬೇರುಗಳು, ಎಳಿಸೌತೆಕಾಯಿಯನ್ನು ಬಳಸುತ್ತಾರೆ. ಉಳಿಸಾಸುವೆ, ಶೀಕರಣೆ, ಉಣಿಸಿ ಸೋಪ್ಪು, ತಂಬುಳಿ, ಕಿಚಡಿ, ಕಲಸೋಗರ, ಸೆಣ್ಣಕ್ಕೆ ಅನ್ನ ಮೊದಲಾದವುಗಳನ್ನು ಅನುಕ್ರಮವಾಗಿ ಬಳಸುತ್ತಾರೆ. ಆನಂತರ ಹಪ್ಪಳ, ಸಂಡಿಗೆ, ಬಾಳಕ್ಕೆ, ತುಪ್ಪ, ಉಪ್ಪು ಇತ್ಯಾದಿ ಬಳಸಲಾಗುತ್ತದೆ. ಇದಾದ ನಂತರ ಉಂಟ ಆರಂಭವಾಗುತ್ತದೆ. ಇದು ಮೈಸೂರು ಅರಮನೆಯಲ್ಲಿಯೂ ವಿಶೇಷ ಸಂದರ್ಭಗಳಲ್ಲಿ ನಡೆಯುತ್ತಿದ್ದ ಉಂಟದ ಪದ್ಧತಿಯಾಗಿತ್ತು. ಅರಮನೆಯಲ್ಲಿ ಅಡುಗೆ ಮಾಡುವುದಕ್ಕಾಗಿಯೇ ಕೆಲವು ಪರಿಣತ ಅಡುಗೆ ಭಟ್ಟರನ್ನು ನೇಮಿಸಿಕೊಳ್ಳಲಾಗಿತ್ತು. ರಾಜಕುಟುಂಬಕ್ಕೆ ಇಷ್ಟವಾದ ಆಹಾರವನ್ನು ಅವರು ಸಿದ್ಧಪಡಿಸುತ್ತಿದ್ದರು. ಪ್ರತಿದಿನ ಒಂದೊಂದು ಬಗೆಯ ಆಹಾರವನ್ನು ಸಿದ್ಧಪಡಿಸಿ ರಾಜಪರಿವಾರಕ್ಕೆ ನೀಡಿ ಅವರನ್ನು ತೃಪ್ತಿಪಡಿಸುವುದು ಬಾಣಸಿಗರ ಇಷ್ಟವಾದ ಕೆಲಸವಾಗಿತ್ತು.

ರಾಜರಿಗೆ ಉಂಟ ಬಡಿಸುವಾಗ ಹೀಗೆ ಬೆಳ್ಳಿತಟ್ಟಿಗಳಲ್ಲಿ ಬಡಿಸುವುದು ಮೊದಲಿನಿಂದಲೂ ಬಂದ ಪದ್ಧತಿಯಾಗಿತ್ತು. ಪಲ್ಯಗಳು ತಟ್ಟಿಯಲ್ಲಿ ಒಂದಕ್ಕೂಂದು ಬೆರೆಯದಂತೆ ಬಡಿಸಬೇಕಿತ್ತು. ವಿಶೇಷ ಸಂದರ್ಭಗಳಲ್ಲಿ ರಾಜ ಮತ್ತು ರಾಜೀಯರು ನಿಂತು ಸಭೆಯ ಪಂಕ್ತಿಯಲ್ಲಿ ಎಲ್ಲವನ್ನೂ ಎಲ್ಲಾರಿಗೂ ಕ್ರೈಸ್ತಮಂಬಧ್ವಾಗಿ ಬಡಿಸುವಂತೆ ಸೂಚಿಸಿ ಸರಿಯಾಗಿ ಬಡಿಸಿದ್ದಾರೆ ಎಂದು ಖಾತ್ರಿಯಾದ ಬಳಿಕ ಉಂಟಕ್ಕೆ ಕೂರುತ್ತಿದ್ದರು. ಅಲ್ಲಿಯವರೆಗೂ ನಿಂತೇ ಎಲ್ಲವನ್ನೂ ಗಮನಿಸುತ್ತಿದ್ದರು.

ರಾಜರು, ಮಂತ್ರಿಗಳು, ರಾಜ ಪರಿವಾರದವರು ಪ್ರತ್ಯೇಕವಾಗಿ ಉಂಟಕ್ಕೆ ಕೂರುತ್ತಿದ್ದರು. ಇವರೆಲ್ಲಾ ಬಟ್ಟಿಗೆ ಉಂಟ ಮಾಡುವುದು ಸಾಮಾನ್ಯವಾಗಿ ರೂಡಿಯಲ್ಲಿದ್ದ ಪದ್ಧತಿ. ಆದರೆ ಇತರ ಸಾಮಾನ್ಯ ಜನರಿಗೆ ಬೇರೆ ರೀತಿಯ ಉಂಟದ ವ್ಯವಸ್ಥೆ ಇತ್ತು. ಅಡುಗೆ ಪದಾರ್ಥಗಳು ಸಹ ಸರಳವಾಗಿರುತ್ತಿದ್ದವು.

ರಾಜನಿಗೆ ಕಡಲೆಬೇಳೆ ಪಲ್ಯ, ಕೋಸಂಬರಿ, ಚಿರೋಟಿ, ಮೈಸೂರು ಪಾಕು ಮುಂತೆ ಆಹಾರವಾಗಿದ್ದು, ಇದನ್ನು ಬಡಿಸಲು ಪ್ರತ್ಯೇಕ ಬಾಣಸಿಗ ಇರುತ್ತಿದ್ದನು. ಮಹಾರಾಜರು ಬೆಳ್ಳಿ ಹರಿವಾಣದಲ್ಲಿ ಉಂಟ ಮಾಡುವುದು ವಾಡಿಕೆಯಾಗಿತ್ತು. ರಾಜರು ಉಂಟ ಮಾಡುವಾಗ ಯಾರೂ ಅಲ್ಲಿ ಇರುವಂತಿಲ್ಲ. ಸೇವಕರು ಉಂಟದ ವ್ಯವಸ್ಥೆಯನ್ನು ಅಚ್ಚುಕಟ್ಟಬ್ಬಿ ನಿರ್ವಹಿಸಿ ಹೊರಗೆ ಹೋಗಿ ನಿಲ್ಲಬೇಕಿತ್ತು. ಸಾಮಾನ್ಯವಾಗಿ ಉಂಟಕ್ಕೆ 21 ಬಗೆಯ ಪಕ್ಷಾನ್ನಗಳನ್ನು ಪ್ರಸ್ತುತಪಡಿಸಿ ತೆರೆಮರೆಗೆ ತೆರಳುತ್ತಿದ್ದರು. ರಾಜರು ಉಂಟ ಮುಗಿಸಿದ ಮೇಲೆ ಬಾಣಸಿಗರು ಬಡಿಸಿದ್ದ ವಿವಿಧ ಪಕ್ಷಾನ್ನಗಳಲ್ಲಿ ರಾಜ ಯಾವ ಪದಾರ್ಥವನ್ನು ಇಷ್ಟಪಟ್ಟು ತಿಂದು ಸಂತೋಷಪಟ್ಟಿದ್ದರು ಎಂಬುದನ್ನು ತಿಳಿದುಕೊಂಡು

ಮುಂದಿನ ಭೋಜನಗಳಲ್ಲಿ ಆ ಪದಾರ್ಥಗಳನ್ನು ಸಿದ್ಧಪಡಿಸಲು ಹೆಚ್ಚು ಒತ್ತುಕೊಡಲಾಗುತ್ತಿತ್ತು. ಹೀಗೆ ಇಷ್ಟಪಟ್ಟವರ್ಗಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

ಹುರುಳಿಕಟ್ಟಿನ ಸಾರು: ಒಂದು ದಿನ ಮಹಾರಾಜರಿಗೆ ಭಟ್ಟರು ಬಡಿಸುತ್ತಿದ್ದ 21 ಪದಾರ್ಥಗಳಲ್ಲಿ ಯಾವುದರಲ್ಲೂ ರಾಜರ ನಾಲಗೆಗೆ ರುಚಿ ಅನಿಸಲಿಲ್ಲ. ಹೀಗಿರುವಾಗ ಒಂದು ಸಂಜೆ ನಾಲ್ಕಡಿ ಕೃಷ್ಣರಾಜ ಒಡೆಯರ್ ಅವರು ಕಾರ್ಯಬಾಹುಳ್ಳದ ನಿಮಿತ್ತ ಮೈಸೂರು ನಗರದಲ್ಲಿನ ನಜರಬಾದ್ ಕಡೆಗೆ ಸವಾರಿ ಹೊರಟರು. ಆ ಒಂದು ಬೀದಿಯಲ್ಲಿ ಸವಾರಿ ಸಾಗುತ್ತಿದ್ದಾಗ ಒಂದು ಸೆಣ್ಣ ಹೆಚ್ಚಿನ ಮನೆಯಿಂದ ಅಶ್ಯಂತ ಸ್ವಾದಿಷ್ಟವಾದ ವಾಸನೆ ಬರುತ್ತಿತ್ತು. ಅಮೃತಸಮಾನವಾದ ಈ ವಾಸನೆಗೆ ಮನಸೋತು ಮಹಾರಾಜರು ಕ್ಷಣಹೊತ್ತು ನಿಂತರು. ಮಹಾರಾಜರ ಜೊತೆಯಲ್ಲಿದ್ದ ದಿವಾನರಿಗೆ ಇದು ಅರಿವಿಗೆ ಬಂತು. ಸೇವಕರನ್ನು ಕಳಿಸಿ ವಿಚಾರಿಸಲಾಗಿ ಆ ಹೆಚ್ಚಿನ ಮನೆಯಲ್ಲಿ ಹುರುಳಿಕಟ್ಟಿನ ಸಾರು ಸಿದ್ಧವಾಗುತ್ತಿತ್ತೆಂದು ತಿಳಿಯಿತು. ಆ ಮನೆಯವರನ್ನು ಸಾರಿನ ಸಮೇತ ಅರಮನೆಗೆ ಬರುವಂತೆ ರಾಜರು ತಿಳಿಸಿದರು. ನಜರಬಾದಿನಿಂದ ಮಹಡೆವಮ್ಮೆ ಎಂಬ ಮಹಿಳೆಯು ಸಾರಿನ ಸಮೇತ ಅರಮನೆಗೆ ಬಂದಳು. ಅಂದಿನಿಂದ ಮಹಾರಾಜರ ಮಧ್ಯಾಹ್ನದ ಉಂಟದಲ್ಲಿ 21 ಬಗೆಯ ಪಕ್ಷಾನ್ನಗಳ ಜೊತೆಗೆ ಹುರುಳಿಕಟ್ಟಿನ ಸಾರು ಇರುತ್ತಿತ್ತು. ಬಿಸಿಬಿಸಿಯಾಗಿ ಹೊಗೆ ಬರುತ್ತಿರುವ ಅನ್ನಕ್ಕೆ ನಾಟಿ ಹಸುವಿನ ತುಪ್ಪ, ಎರಡು ದಿನ ಸತತವಾಗಿ ಕುದಿಸಿದ ಮೊಸರಿನಂತೆ ಗಟ್ಟಿಯಾಗಿದ್ದ ಹುರುಳಿಕಟ್ಟಿನ ಸಾರು ಅದರ ಮೇಲೆ ಹಾಕಿದರೆ ಬಿಸಿಗೆ ತುಪ್ಪ-ಸಾರು ಕರಗಿ ಒಟ್ಟಿಗೆ ಬೆರೆತು ಇಡೀ ಉಂಟದ ಹಜಾರು ಸಾರಿನ ಪರಿಮಳದಿಂದ ತುಂಬಿ ರಾಜರು ಅಶ್ಯಂತ ಸಂತುಷ್ಟರಾದರು.

ಮುಢ್ಯ-ಉಪ್ಪೆಸರು: ಮಂಡ್ಯ ಜಿಲ್ಲೆಯ ರೈತರ ಬಹುಪ್ರಿಯವಾದ ಉಂಟ ಇದು. ಒಂದು ದಿನ ನಾಲ್ಕಡಿ ಕೃಷ್ಣರಾಜ ಒಡೆಯರ್ ಅವರು ಮಾರುವೇಷದಲ್ಲಿ ಮಂಡ್ಯ ಸೀಮೆಯ ವೀಕ್ಷಣೆಗೆ ಹೊರಟಾಗ ಅಲ್ಲಿ ಒಬ್ಬ ರೈತ ಭೀಕರ ಬಿಸಿಲಿನಲ್ಲಿ ತುಂಡು ಚಡ್ಡಿ ಧರಿಸಿ ಅರೆಬೆತ್ತಲೆಯಲ್ಲಿ ಹೊಲವನ್ನು ಉಳ್ಳಿತ್ತಿದ್ದಾನೆ. ಮಟಮಟ ಮಧ್ಯಾಹ್ನ ಅಷ್ಟೂತಿಗೆ ಅವನ ಮಡದಿ ಉಂಟದ ಬುತ್ತಿ ಹೊತ್ತು ಬಂದಳು. ಇದೆಲ್ಲವನ್ನೂ ಗಮನಿಸುತ್ತಿದ್ದ ನಾಲ್ಕಡಿ ಅವರು ರೈತನ ಬಳಿ ಬಂದು ಆ ಮಾತು ಈ ಮಾತು ಆಡುತ್ತಿರುವಾಗ ರೈತ ನೀವು ಯಾರು ಸ್ವಾಮಿ? ಎಂದು ಕೇಳುತ್ತಾನೆ. ನಾನೊಬ್ಬಿ ದಾರಿಹೋಕ ಹೀಗೆ ಹೋಗುತ್ತಿದ್ದೆ. ಹೀಗಿದೆ ಕೃಷ್ಣ ಬದುಕು? ಎನ್ನುತ್ತಾರೆ. ಆಗ ರೈತ ಸ್ವಾಮಿ, ಪಕ್ಷದಲ್ಲೇ ಕಾವೇರಿ ನದಿ ಹರಿಯುತ್ತಿದೆ. ಆದರೆ, ನಮಗೆ ನೀರಿಲ್ಲ. ಅದ್ದಾರೋ ಮೈಸೂರು ಮಹಾರಾಜರಂತೆ! ಅವರು ಈ ನದಿಗೆ ಒಂದು ಕಟ್ಟನೋ, ನಾಲೆನೋ, ಏನೋ ಒಂದು ಮಾಡಿದೆ ರೈತರಿಗೆ ಅನುಕೂಲವಾಗುತ್ತಿತ್ತು. ಅವರಿಗೂ ಪುಣ್ಯ ಬರುತ್ತಿತ್ತು. ಏನ್ ಮಾಡೋದ್ ಸ್ವಾಮಿ? ನಮ್ಮ ಗೋಳು ಯಾರಿಗೆ ಹೇಳೋದು ಎನ್ನುತ್ತಾನೆ. ರೈತರ ಬದುಕಿನ ಬವಣೆಯನ್ನು ಕಣ್ಣಾರೆ ಕಂಡ ನಾಲ್ಕಡಿ ಅವರು ಅವರ ವೇದನೆ - ನಿವೇದನೆಯನ್ನು ಗ್ರಹಿಸಿದರು. ಅಂದೇ

ಒಂದು ತೀರ್ಮಾನಕ್ಕೆ ಬಂದರು. ಆಗ ರೈತ ನೀಡಿದ ರಾಗಿಮುದ್ದೆ - ಉಪೇಸರು ಖುಣಕ್ಕೆ ಎಂಬಂತೆ ಕನ್ನಂಬಾಡಿ ಕಟ್ಟುವ ಕೆಲಸಕ್ಕೆ ಪಣತೊಟ್ಟು ಅದರಂತೆ ತನು-ಮನ-ಧನಗಳನ್ನು ಅರ್ಜಿಸಿ ನದಿಗೆ ಕಟ್ಟೆಯನ್ನು ನಿರ್ಮಿಸಿದರು. ಆ ಮೂಲಕ ಕಾವೇರಿ ನದಿ ಕನ್ನಡಿಗರ ಜೀವನಾಡಿಯಾಗಿ, ಜೀವನದಿಯಾಗಿ ಮತ್ತು ಜೀವಜಲಧಾರೆಯಾಗಿ ಪಾವನವಾಯಿತು.

ಮೈಸೂರು ಪಾಕು: ಭೋಜನ ಪ್ರಿಯರಾದ ನಾಲ್ಕಡಿ ಅವರು ಒಂದು ದಿನ ಅಡುಗೆ ಮನೆಯಲ್ಲಿ ಭಕ್ತಿ - ಭೋಜನಗಳ ತಯಾರಿಯತ್ತ ಕಣ್ಣರಳಿಸಿದರು. ಅಡುಗೆ ಮನೆಯ ಭಟ್ಟರ ಪ್ರಮುಖರಲ್ಲಿ ಒಬ್ಬರಾದ ಕಾಕಾಸುರ ಮಾಡಪ್ಪ ಅವರು ಆ ದಿನ ಒಂದು ಹೊಸ ತಿನಿಸನ್ನು ಮಾಡುವ ಗಡಿಬಿಡಿಯಲ್ಲಿದ್ದರು. ಮಹಾರಾಜರು ಅಡುಗೆ ಮನೆ ಪ್ರವೇಶಿಸಿದ್ದನ್ನು ಯಾರೂ ಗಮನಿಸಲಿಲ್ಲ. ಘಮಘಮಿಸುವ ತುಪ್ಪದ ಬಾಣಲೆಯಲ್ಲಿ ಯಾವುದೋ ಪದಾರ್ಥ ಕುದಿಯುತ್ತ ಪಾಕವಾಗಿ ಬದಲಾಗುತ್ತಿತ್ತು. ಅದರ ಪರಿಮಳ ಇಡೀ ಅಡುಗೆಯನ್ನೆಲ್ಲಾ ವ್ಯಾಪಿಸಿತ್ತು. ಇದರ ಸುವಾಸನೆಯನ್ನು ತಡೆಯಲಾರದ ಮಹಾರಾಜರು ಏನು ಮಾಡುತ್ತಿದ್ದೀರಿ ಮಾಡಪ್ಪ? ಅಂದರು. ಇದನ್ನು ನಿರೀಕ್ಷಿಸದ ಮಾಡಪ್ಪ ಸಾವರಿಸಿಕೊಂಡು ಪಾಕ ಮಹಾಸ್ವಾಮಿ ಎಂದರು. ಮಹಾರಾಜರು ಯಾವ ಪಾಕ ಎಂದು ಕೇಳಿ ಬೆಳ್ಳಿತಟ್ಟಿಗೆ ಸ್ವಲ್ಪ ಹಾಕಿಸಿಕೊಂಡು ರುಚಿ ನೋಡಿದರು. ಇದರ ರುಚಿಗೆ ಮಾರುಹೋದ ಮಹಾರಾಜರು ಇದಕ್ಕೆ ಮೈಸೂರು ಪಾಕು ಎಂದು ನಾಮಕರಣ ಮಾಡಿದರು. ಇದರ ಸವಿ ನಮಗಷ್ಟೇ ಅಲ್ಲ. ಇಡೀ ಮೈಸೂರು ನಗರದ ಎಲ್ಲಾ ಸಾರ್ವಜನಿಕರಿಗೂ ಸಿಗಲೆಂದು ಅಶೋಕ ರಸ್ತೆಯಲ್ಲಿ ಒಂದು ಮಳಿಗೆ ತೆರೆಯುವಂತೆ ಸೂಚಿಸಿದರು. ರಾಜರ ಅಪ್ಪಣಿಯಂತೆ ತೆರೆದ ಆ ಮಳಿಗೆಯೇ ಇಂದು ಗುರು ರೆಸಿಡೆನ್ಸಿಯಾಗಿ ಸಯ್ಯಾಜಿರಾವ್ ರಸ್ತೆಯಲ್ಲಿ ತಲೆಯೆತ್ತಿ ತಲೆಮಾರುಗಳಿಂದ ಮುಂದುವರೆಯುತ್ತಿದೆ.

ಹೀಗೆ, ಮೈಸೂರು ಮಹಾರಾಜರು ಹಿಂದಿನ ಪರಂಪರೆಯ ಆಹಾರ ಪದ್ಧತಿ ಮತ್ತು ಆ ಬಗೆಯಲ್ಲಿ ಸಂಸ್ಕೃತಿಯನ್ನು ಮೋಷಿಸಿ, ಬೆಳ್ಳಸುವುದರ ಜೊತೆಗೆ ಅಂದಿನಿಂದಿನ ಆಹಾರದ ಕ್ರಮಗಳಿಗೂ ತೆರೆದುಕೊಂಡಿದ್ದರು. ಸರಳ ಆಹಾರ ಪ್ರಿಯರು ಆಗಿದ್ದರೆಂಬುದು ನಮಗೆ ವೇದ್ಯವಾಗುತ್ತದೆ. ಅವರ ದೂರದೃಷ್ಟಿಯ ಫಲವಾಗಿ ಇಂದು ಉಪೇಸರಿಗೂ ಒಂದು ಮಹತ್ವ ಹುರುಳಿ ಸಾರಿಗೂ ಮತ್ತೊಂದು ವೈಶಿಷ್ಟ್ಯ ಮೈಸೂರು ಪಾಕ್ ಇಂದು ದೇಶ - ವಿದೇಶಗಳಲ್ಲಿ ಜನಮನ್ವತ್ವ ಮತ್ತು ಹೆಚ್ಚು ಜನಪ್ರಿಯತೆ ಸಿಕ್ಕಿ ಮೈಸೂರು ಮಹಾರಾಜರ ಹೆಸರಿಗೂ ಒಂದು ಘನತೆ ಬಂತು ಎನ್ನಬಹುದು.

ಗ್ರಂಥ ಖಣ

1. ಸತ್ಯನಾರಾಯಣ ಭಟ್.ಪಿ, 2012, ಭೋಜನ ಕುಶಾಹಲ, ಮುದ್ದುಶ್ರೀ ಗ್ರಂಥಮಾಲೆ, ಬೆಂಗಳೂರು.
2. ರಂಗಸ್ವಾಮಿ.ಎ, 1996, ಚಾವುಂಡರಾಯನ ಲೋಕೋಪಕಾರ–ಒಂದು ಅಧ್ಯಯನ, ಶ್ರೀರಾಜೇಂದ್ರ ಪ್ರಿಂಟಸ್‌, ಮೈಸೂರು.
3. ಕೃಷ್ಣಚೌಡಿಯ್ಸ್.ಎಸ್.ಎನ್. (ಸಂ), 1969, ಸೂಪರಾಸ್ತ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಕಲಬುಗ್ರ.ಎಂ.ಎಂ. (ಪ್ರ.ಸಂ.), 1998, ಮಾನಸೋಲ್ನಾಸ, ಪ್ರಸಾರಾಂಗ, ಕನಾರ್ಚಿಕ ವಿಶ್ವವಿದ್ಯಾನಿಲಯ, ಧಾರವಾಡ.
5. ಅಂಬಲಿಕೆ ಹಿರಿಯಣ್ಣ (ಪ್ರಸಂ.), ದೇಶೀ ಆಹಾರ ಪದ್ಧತಿ, ಕನಾರ್ಚಿಕ ಜಾನಪದ ವಿಶ್ವವಿದ್ಯಾನಿಲಯ, ಗೊಟಗೋಡಿ.

ಮಾಹಿತಿಯನ್ನು ನೀಡಿರುವ ವಕ್ತುಗಳ ವಿವರ

1. ಹೆಸರು: ಕಾರ್ತಿಕ್, ವಯಸ್ಸು: 42, ಗ್ರಾಮ ಅಥವಾ ವಾಸಿಸುವ ಸ್ಥಳ: ಮೈಸೂರು
2. ಹೆಸರು: ಮಲ್ಲೇಶ್, ವಯಸ್ಸು: 55, ಗ್ರಾಮ ಅಥವಾ ವಾಸಿಸುವ ಸ್ಥಳ: ಗಜ್ಜಗಹಳ್ಳಿ
3. ಹೆಸರು: ಮಾದಪ್ಪ, ವಯಸ್ಸು: 60, ಗ್ರಾಮ ಅಥವಾ ವಾಸಿಸುವ ಸ್ಥಳ: ನಂಜನಗೂಡು